

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಪತ್ರ ಸ್ವೀಕಾರ ಮತ್ತು ರಂಧನೆ ಶಾಖೆಯ
ರಚನೆ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(i)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾನ್ಯ ಸಭಾಪತ್ರಿಯವರು



ಕಾಯ್ದದಶೀರ್ಣ



ಕಾಯ್ದದಶೀರ್ಣ-2



ಅಧೀನ ಕಾಯ್ದದಶೀರ್ಣ



ಶಾಖಾಧಿಕಾರಿ



- 1) ಸಹಾಯಕರು 2) ದಲಾಲುತ್ತೇ

ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯಗಳ ವಿವರಗಳು

01	ಸಂಸದೀಯ ಪದಾರ್ಥಕಾರಿಗಳ ಆಪ್ತ ಸಿಬ್ಬಂದಿ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು
02	ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು
03	ಫ್ರಾಂಕಿಂಗ್ ಮಾಡುವ ಕಾರ್ಯ
04	ಸ್ವೀಕರಿಸಿದ ಪತ್ರಗಳನ್ನ ಆಯಾಯ ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು
05	ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಂದ ಬರುವ ಎಲ್ಲ ಪತ್ರಗಳನ್ನ ಅಂಟು ಹಾಕುವ ಕೆಲಸ ಮತ್ತು ಅಂಚೆ ಕಳೇರಿಗೆ ತಲುಪಿಸುವ ಕೆಲಸ
06	ಮುಖ್ಯ ಅಂಚೆ ಕಳೇರಿಯಿಂದ ಸಚಿವಾಲಯಕ್ಕೆ ಸಂಬಂಧಪಟ್ಟ ಅಂಚೆಪಟ್ಟಿಗೆ (5079)ಯಿಂದ ಪತ್ರಗಳನ್ನ ತರುವುದು.
07	ಮಹಾಲೋಭಾಳಕರ ಕಳೇರಿಗೆ ಪತ್ರಗಳನ್ನ ತಲುಪಿಸುವ ಕಾರ್ಯ ಮತ್ತು ಸೈಕಲ್ ಆಡಲಿ ಕೆಲಸ
08	ಸ್ವೀಕರಿಸಿದ ಪತ್ರಗಳನ್ನ ದಾಖಲಾತಿ ಮತ್ತು ಕದಲ್ಲಿ ನಮೂದಿಸುವುದು ಮತ್ತು ಆಯಾಯ ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು.
09	ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಂದ ಬರುವ ಎಲ್ಲ ಪತ್ರಗಳನ್ನ ಅಂಟು ಹಾಕುವ ಕೆಲಸ ಮತ್ತು ಅಂಚೆ ಕಳೇರಿಗೆ ತಲುಪಿಸುವ ಕೆಲಸ
10	ಮುಖ್ಯ ಅಂಚೆ ಕಳೇರಿಯಿಂದ ಸಚಿವಾಲಯಕ್ಕೆ ಸಂಬಂಧಪಟ್ಟ ಅಂಚೆ ಪಟ್ಟಿಗೆ (5079) ಯಿಂದ ಪತ್ರಗಳನ್ನ ತರುವುದು.
11	ಮಹಾಲೋಭಾಳಕರ ಕಳೇರಿಗೆ ಪತ್ರಗಳನ್ನ ತಲುಪಿಸುವ ಕಾರ್ಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(ii)

(ii) ಅಧಿಕಾರಿಗಳ ಮತ್ತು ನೋಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

ಕ್ರ.ಸಂ	ಹೆದ್ದೆ	ಅಧಿಕಾರಗಳು/ಕರ್ತವ್ಯಗಳು
1	ಕಾರ್ಯದರ್ಶಿ	<ul style="list-style-type: none"> ➤ ಕನಾಂಟಿಕ ವಿಧಾನ ಪರಿಷತ್ತಿನ ಸಚಿವಾಲಯದ ಮುಖ್ಯಸ್ಥರು. ➤ ಸಚಿವಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವುದು. ➤ ಮಾನ್ಯ ಸಭಾಪತಿಯವರಿಗೆ ಸಲಹೆ/ಮಾರ್ಗದರ್ಶನ ನೀಡುವುದು.
2	ಕಾರ್ಯದರ್ಶಿ-2	<ul style="list-style-type: none"> ➤ ಅಧಿನ ಕಾರ್ಯದರ್ಶಿಯವರು ಮಂಡಿಸುವ ಕಡತಗಳ ಪರಿಶೀಲನೆ.
3	ಅಧಿನ ಕಾರ್ಯದರ್ಶಿ	<ul style="list-style-type: none"> ➤ ಶಾಖೆಯ ಸಂಪೂರ್ಣ ಮೇಲ್ವಿಚಾರಣೆ ಅಧಿಕಾರಿ. ➤ ಶಾಖಾಧಿಕಾರಿಗಳು ಮಂಡಿಸುವ ಕಡತಗಳ ಪರಿಶೀಲನೆ.
4	ಶಾಖಾಧಿಕಾರಿ	<ul style="list-style-type: none"> ➤ ಶಾಖೆಯ ಮೇಲ್ವಿಚಾರಣೆ. ➤ ವಿಷಯ ನಿರ್ವಾಹಕರು ಮಂಡಿಸಿದ ಕಡತಗಳನ್ನ ಪರಿಶೀಲಿಸುವುದು.
5	ಸಹಾಯಕರು	<ul style="list-style-type: none"> ➤ ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು. ➤ ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನ ನಿರ್ವಹಿಸುವುದು.
6	ದಲಾಯತ್	<ul style="list-style-type: none"> ➤ ಕಚೇರಿಯನ್ನ ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಇಡುವುದು. ➤ ಕಡತಗಳನ್ನ/ಪತ್ರಗಳನ್ನ ವಿಧಾನ ಸಭೆ/ವಿಧಾನ ಪರಿಷತ್ತಿನ ಇತರೆ ಶಾಖೆಗಳಿಗೆ ಹಾಗೂ ಇತರೆ ಇಲಾಖೆಗಳಿಗೆ ತಲುಪಿಸುವುದು. ➤ ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ನೋಕರರು ವಹಿಸುವ ಕೆಲಸಗಳನ್ನ ನಿರ್ವಹಿಸುವುದು.

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(iii)

(iii) ಮೇಲ್ಮೈಚಾರಣೆ ಮತ್ತು ಕೋಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ:

ಕ್ರ.ಸಂ	ಹುದ್ದೆ	ಕಾರ್ಯವಿಧಾನ
1	ವಿಷಯ ನಿರ್ವಹಕರು	<p>ಸಂಸದೀಯ ಪದಾರ್ಥಿಕಾರಿಗಳ ಆವೃತ್ತಿ ಸಿಬ್ಬಂದಿ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು</p> <p>ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು</p> <p>ಘ್ರಾಂಕಿಸಿದ ಮಾಡುವ ಕಾರ್ಯ</p> <p>ಸ್ವೀಕರಿಸಿದ ಪತ್ರಗಳನ್ನು ಆಯಾಯ ಆವೃತ್ತಿ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು</p> <p>ಸ್ವೀಕರಿಸಿದ ಪತ್ರಗಳನ್ನು ದಾಖಲಾತಿ ಮತ್ತು ಕಡಲೀ ನಮೂದಿಸುವುದು ಮತ್ತು ಆಯಾಯ ಆವೃತ್ತಿ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು.</p> <p>ವಿಷಯ ನಿರ್ವಹಕರ ಡೈರಿಯನ್ನು ನಿರ್ವಹಿಸುವುದು</p>
2	ಶಾಖಾರ್ಥಿಕಾರಿ	ಕಡತಗಳನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸಿ ಅಧಿನೇ ಕಾರ್ಯದರ್ಶಿಯವರಿಗೆ ಮಂಡಿಸುವುದು
3	ಅಧಿನ ಕಾರ್ಯದರ್ಶಿ	ಕಡತಗಳನ್ನು ಪರಿಶೀಲಿಸಿ ಸೂಕ್ತತೆಯ ಬಗ್ಗೆ ತಿಳಿಸುವುದು ಹಾಗೂ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಅಧಿನಿಯಮಗಳಿಗನುಸಾರವಾಗಿ ಅವುಗಳನ್ನು ವಾರ್ಷಿಕವಾಗಿ ಅಧಿಕಾರಿ ಸೂಕ್ತ ನಿಜಾಯವನ್ನು ತೆಗೆದುಕೊಳ್ಳುವುದು
4	ಕಾರ್ಯದರ್ಶಿ-2	ವಿಶೇಷ ಮಂಡಳಿ/ಮಂಡಳಿ ಪ್ರತಾರ್ಯೋಜಿಸಿದ ಅಧಿಕಾರದನ್ವಯ ಪ್ರಸ್ತಾವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿಜಾಯಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಿಮ ಆದೇಶಕ್ಕಾಗಿ ಮಾನ್ಯ ಸಭಾಪತ್ರಿಯವರಿಗೆ ಕಡತವನ್ನು ಮಂಡಿಸುವುದು.
5	ಕಾರ್ಯದರ್ಶಿ	ವಿಶೇಷ ಮಂಡಳಿ/ಮಂಡಳಿ ಪ್ರತಾರ್ಯೋಜಿಸಿದ ಅಧಿಕಾರದನ್ವಯ ಪ್ರಸ್ತಾವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿಜಾಯಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಿಮ ಆದೇಶಕ್ಕಾಗಿ ಮಾನ್ಯ ಸಭಾಪತ್ರಿಯವರಿಗೆ ಕಡತವನ್ನು ಮಂಡಿಸುವುದು.

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(iv)

(iv) ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು:

ಕ್ರ.ಸಂ	ಹುದ್ದೆ	ಕಾರ್ಯವಿಧಾನ
1	ದಲಾಯತ್ರೆ	ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂಡೇ ನಿರ್ವಹಿಸುವುದು
2	ವಿಷಯ ನೀರಾಂಹಕರು	ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂಡೇ ನಿರ್ವಹಿಸುವುದು ಕಡತ/ಸ್ವೀಕೃತಿ ಗಳನ್ನು ಮಂಡಿಸಲು ಮೂರು ದಿನಗಳವರೆಗೆ ಕಾಲಾವಕಾಶ ಆದ್ಯತೆಯಾಗಿದ್ದಲ್ಲಿ ಕೂಡಲೇ ಮಂಡಿಸುವುದು
3	ಶಾಖಾಧಿಕಾರಿ ಅಧೀಕ್ಷ ಕಾರ್ಯದಶೀರ್ಚಿದಾರಿ ಕಾರ್ಯದಶೀರ್ಚಿದಾರಿ-2 ಕಾರ್ಯದಶೀರ್ಚಿದಾರಿ	ಆದ್ಯತೆಯ ಮೇಲೆ ಕಾರ್ಯಗಳನ್ನು ನಿರ್ವಹಿಸುವುದು

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(v)

(v) ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣಾದಲ್ಲಿರುವ ಅಥವಾ ಉದ್ದೋಷಿಗಳು ಬಳಸುವ ನಿಯಮಗಳು, ಅನುಸೂಚಿತಗಳು ಕೈಪುಡಿಗಳು ಮತ್ತು ದಾಖಲೆಗಳು:

1. ಕನಾರ್ಟಿಕ ವಿಧಾನ ಪರಿಷತ್ತಿನ ಕಚೇರಿ ಕಾರ್ಯವಿಧಾನದ ಕೈಪುಡಿ ಭಾಗ-1 ಮತ್ತು ಭಾಗ-2
2. ಕನಾರ್ಟಿಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಕಾಗೂ ನಡವಳಿಕೆಯ ನಿಯಮಗಳು

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vi)

(vi) ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:

1. ಫಾಂಕಿಂಗ್ ಯಂತ್ರ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vii)

ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆಯಲ್ಲಿ ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ವ್ಯವಸ್ಥೆಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(viii)

ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು, ಸಾರ್ವಜನಿಕರಿಗೆ ದೂರೆಯುತ್ತವೆಯೇ ಎಂಬುದರ ವಿವರ ಪಟ್ಟಿ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಂ 2005ರ ನಿಯಮ 4(1)(b)(ix)

ಪತ್ರ ಸ್ವೀಕಾರ ಮತ್ತು ರವಾನೆಯ ಅಧಿಕಾರಿಗಳ ಮತ್ತು ನೋಕರರ ನಿದರ್ಶಿಕೆ

ಶ್ರೀಮತಿ ಕೆ.ಆರ್. ಮಹಾಲಕ್ಷ್ಮಿ
ಕಾರ್ಯದರ್ಶಿ

ಶ್ರೀಮತಿ ಎನ್. ನಿಮಂಲ
ಕಾರ್ಯದರ್ಶಿ-2

ಶ್ರೀಮತಿ ಕೆ.ರೇವಾ
ಅಧೀನ ಕಾರ್ಯದರ್ಶಿ

ಶ್ರೀ ಎನ್. ಚಂದ್ರಶೇಖರ್
ಶಾಸ್ತ್ರಾಧಿಕಾರಿ

1) ಶ್ರೀಮತಿ ಮಾಲಾ
ಸಹಾಯಕರು

2) ಶ್ರೀಮತಿ ಶಾಂತ
ದಲಾಂಯತ್ರೆ

3) ಲೋಕೇಶ್
ದಲಾಂಯತ್ರೆ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(x)

ವಿಧಾನ ಪರಿಷತ್ತಿನ ಸಚಿವಾಲಯದ ನಿಯಮಗಳಲ್ಲಿ ಉಪಭಂಡಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಪತ್ರ ಸ್ವೀಕಾರ ಮತ್ತು ರವಾನೆ ಶಾಬೀಯ ಪ್ರತಿಯೋಬ್ಬ ಅಧಿಕಾರಿಗಳು ಮತ್ತು ನೌಕರರು ಪಡೆಯುವ ತಿಂಗಳ ಸಂಖ್ಯೆ:

ಅಧಿಕಾರಿ/ನೌಕರರ ಹೆಸರು	ಮೂಲ ಪೇತನ
ಶ್ರೀಯತರುಗಳಾದ:	
ಕೆ.ಆರ್. ಮಹಾಲಕ್ಷ್ಮಿ	1,67,200
ಎನ್. ನಿಮ್ಮಲ	1,67,200
ಕೆ.ರೇಖಾ	83,700
ಎನ್. ಚಂದ್ರಶೇಖರ್	69,250
ಮಾಲಾ	49,050
ಸಿ. ಲೋಕೇಶ್	31,775
ಶಾಂತ	31,775

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xi)

ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಪಜೆನ್ಸಿಗೆ ಹಂಚಿಕೆ ಮಾಡಲಾದ ಅಯವ್ಯೇಯ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xii)

ಹಂಚಿಕೆ ಮಾಡಲಾದ ಪೊಬಲಗನ್ನು ಒಳಗೊಂಡು, ಸಹಾಯ ಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xiii)

ನೀಡಿರುವ ರಿಯಾಯಿತಿಗಳು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮು 2005ರ ನಿಯಮ 4(1)(b)(xiv)

ಹತ್ತು ಸ್ವೀಕಾರ ಮತ್ತು ರವಾನೆ ಶಾಖೆಯ ಲಭ್ಯವಿರುವ ಅಥವಾ ಹೊಂದಿರುವ, ವಿದ್ಯುನ್‌ನಾಳನ ರೂಪಕ, ಪರಿವರ್ತನೆಯ ಮಾಹಿತಿಗೆ ಸಂಬಂಧಿಸಿದ ವಿವರಗಳು:

1. ಫ್ಲೋಟಿಂಗ್ ಡ್ಯಂತ್

ಮಾಹಿತಿ ಹಕ್ಕು ಅಧಿನಿಯಮು 2005ರ ನಿಯಮ 4(1)(b)(xv)

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮು 2005ರ ನಿಯಮ 4(1)(b)(xvi)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಮತ್ತು ಪದನಾಮಗಳು ಮತ್ತು ಇತರೆ ವಿವರಗಳು:

ಕ್ರ.ಸಂ	ಸಾರ್ವಜನಿಕ ಸಂಪರ್ಕಾಧಿಕಾರಿಗಳ ಹೆಸರು	ದೂರವಾಣಿ ಸಂಖ್ಯೆ
1	ಕೆ.ಆರ್. ಮಹಾಲಕ್ಷ್ಮಿ ಕಾರ್ಯದರ್ಶಿ ಕಾಗೂ ಮೊದಲನೇ ಮೇಲ್ಮೈನಲ್ ಪ್ರಾಧಿಕಾರ	080-22250450
2	ಕೆ.ರೇಖಾ, ಅಧೀಕ್ಷ ಕಾರ್ಯದರ್ಶಿ ಕಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ	080-22033656
